


# ನೀವು ನಿವೃತ್ತಿಗೆ ಎಷ್ಟು ಬೇಗ ಯೋಜಿಸುತ್ತೀರೋ, ಅದನ್ನು ನೀವು ಅಷ್ಟೇ ಹೆಚ್ಚು ಆನಂದಿಸಬಹುದು!



ನಿವೃತ್ತಿಯು ನಿಮ್ಮ ಜೀವನದಲ್ಲಿ ಒಂದು ಹೊಸ ಆರಂಭವಾಗುತ್ತದೆ, ನೀವು ಇಷ್ಟಪಡುವುದನ್ನು ಹೆಚ್ಚು ಮಾಡಲು ಸಾಧ್ಯವಾದಾಗ ಮಾತ್ರ. ಆದರೆ ಎಲ್ಲದಕ್ಕೂ ಸಹ ಬೆಲೆ ತೆರಬೇಕಾಗುತ್ತದೆ ಮತ್ತು ನಿಮ್ಮ ಬಳಿ ಸಾಕಷ್ಟು ಹಣವಿದೆ ಎಂದು ಖಚಿತಪಡಿಸಿಕೊಳ್ಳಲು ಮುಂಚಿತವಾಗಿಯೇ ಯೋಜನೆ ರೂಪಿಸಬೇಕಾಗುತ್ತದೆ. ಆರಂಭಿಕ ಹಂತದಿಂದಲೇ ಪರಸ್ಪರ ನಿಧಿಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಯಲ್ಲಿ ಹೂಡಿಕೆ ಮಾಡುವುದರಿಂದ, ನೀವು ನಿಮ್ಮ ಹಣಕಾಸು ಗುರಿಗಳನ್ನು ಸಾಧಿಸುವ ಗುರಿಯನ್ನು ಹೊಂದಬಹುದು ಮತ್ತು ದೀರ್ಘಾವಧಿಗೆ ಸಂಪತ್ತನ್ನು ನಿರ್ಮಿಸುವುದನ್ನು ಮುಂದುವರಿಸಬಹುದು.



## ಮುಂಚಿತವಾಗಿ ಆರಂಭಿಸಿ

5 ವರ್ಷಗಳ ನಿಧಾನ ಯೋಜನೆಯು ಒಂದೇ ಗುರಿ ಮೊತ್ತವನ್ನು ತಲುಪಲು ನಿಮ್ಮ ಮಾಸಿಕ ಕಂತುಗಳನ್ನು ದ್ವಿಗುಣಗೊಳಿಸುತ್ತದೆ, ಆದ್ದರಿಂದ ನೀವು ಉಳಿತಾಯವನ್ನು ಆರಂಭಿಸುವಷ್ಟು ಬೇಗ, ದೀರ್ಘಾವಧಿಯ ಪ್ರಯೋಜನವು ಹೆಚ್ಚಾಗುತ್ತದೆ.



## ಹಣದುಬ್ಬರವನ್ನು ಮೀರುವ ಗುರಿ

ನೀವು ವಿವಿಧ ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡುವಾಗ, ಈ ಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ಗಳಂತಹ ಹಣದುಬ್ಬರವನ್ನು ನಿವಾರಿಸಲು ಸಹಾಯ ಮಾಡುವ ದೀರ್ಘಾವಧಿಯ ಹೂಡಿಕೆಗಳನ್ನು ಆಯ್ಕೆ ಮಾಡಿ.



## ನಿಮ್ಮ ಅಪಾಯದ ಪ್ರೊಫೈಲ್ (ರಿಸ್ಕ್ ಪ್ರೊಫೈಲ್) ಅನ್ನು ತಿಳಿದುಕೊಳ್ಳಿ

ನಿಮ್ಮ ಅಪಾಯದ ಪ್ರೊಫೈಲ್ ಅನುಗುಣವಾಗಿ ಹೂಡಿಕೆ ಮಾಡುವುದು ಪ್ರಾರಂಭಿಸಲು ಉತ್ತಮ ಮಾರ್ಗವಾಗಿದೆ; ಇದು ನಿಮ್ಮ ಹೂಡಿಕೆಯು ನಿಮ್ಮ ನಿರೀಕ್ಷೆಗಳು ಮತ್ತು ಹಣಕಾಸಿನ ಗುರಿಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸುತ್ತದೆ.



## ಸ್ಥಿರ ಆದಾಯಕ್ಕಾಗಿ ಯೋಜನೆ

ಸರಿಯಾದ ಯೋಜನೆಯೊಂದಿಗೆ, ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆ (ಸಿಸ್ಟಮಾಟಿಕ್ ವಿಥ್ ಡ್ರಾವಲ್ ಪ್ಲಾನ್- ಎಸ್ ಡಬ್ಲ್ಯೂ ಪಿ) ಮೂಲಕ ನಿಮ್ಮ ದೈನಂದಿನ ವೆಚ್ಚಗಳನ್ನು ಪೂರೈಸುವ ನಿಯಮಿತ ಪಾವತಿಗಳನ್ನು ನೀವು ಗುರಿಯಾಗಿಸಬಹುದು.



## ಟಾಪ್ ಅಪ್ಪಳು ನಿಮ್ಮ ಹೂಡಿಕೆಗಳನ್ನು ಹೆಚ್ಚಿಸಬಹುದು

ಎಸ್‌ಐಪಿ ಟಾಪ್ ಅಪ್ ನಿಮ್ಮ ಹೂಡಿಕೆಗಳಿಗೆ ನಿಯತಕಾಲಿಕ ಉತ್ತೇಜನ ನೀಡಿ, ನಿಮ್ಮ ಗುರಿ ಮೊತ್ತವನ್ನು ಕಡಿಮೆ ಸಮಯದಲ್ಲಿ ತಲುಪಲು ಸಹಾಯ ಮಾಡುತ್ತದೆ.



## ಹೂಡಿಕೆಯ (ಕಾಂಪೌಂಡ್) ಲಾಭ ಪಡೆಯಿರಿ

ನೀವು ದೀರ್ಘಾವಧಿಯವರೆಗೆ ಹೂಡಿಕೆ ಮಾಡಿದಾಗ, ನಿಮ್ಮ ಹೂಡಿಕೆಯ ಮೇಲೆ ಸಂಯೋಜಿತ ಪರಿಣಾಮದಿಂದಾಗಿ ನಿಮ್ಮ ಹಣವನ್ನು ಬೆಲೆಯಲು ನೀವು ಸಮಯವನ್ನು ನೀಡುತ್ತೀರಿ.

### ಹೆಚ್‌ಎಸ್‌ಸಿ ಮ್ಯೂಚುವಲ್ ಫಂಡ್‌ನಿಂದ ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮ

ಈ ಮುಂದಿನದಕ್ಕೆ ಸಂಬಂಧಿಸಿದಂತೆ ಭೇಟಿ ನೀಡಿ <https://grp.hsbc/KYC> ಒಂದು ಬಾರಿಯ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ನೋ ಯುವರ್ ಕಸ್ಟಮರ್-ಕೆವೈಸಿ) ಪ್ರಕ್ರಿಯೆ, ಸೆಬಿ ಸ್ಕೋರ್ಸ್ ಸೇರಿದಂತೆ ದೂರುಗಳ ಪರಿಹಾರ ಪ್ರಕ್ರಿಯೆ (<https://scores.sebi.gov.in/scores-home>). ಹೂಡಿಕೆದಾರರು ನೋಂದಾಯಿತ ಮ್ಯೂಚುವಲ್ ಫಂಡ್‌ಗಳೊಂದಿಗೆ ಮಾತ್ರ ವ್ಯವಹರಿಸಬೇಕು, ಮಧ್ಯವರ್ತಿಗಳು/ ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳ ಅಡಿಯಲ್ಲಿ ಸೆಬಿ ವೆಬ್‌ಸೈಟ್ ನಲ್ಲಿ ಅದರ ಬಗ್ಗೆ ಪರಿಶೀಲಿಸಬೇಕು (<https://www.sebi.gov.in/intermediaries.html>). ಹೆಚ್‌ಎಸ್‌ಸಿ ಮ್ಯೂಚುವಲ್ ಫಂಡ್ ಕೈಗೊಂಡಿರುವ ಎಲ್ಲಾ ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮಗಳ ವಿವರಗಳಿಗಾಗಿ ಹೂಡಿಕೆದಾರರು ಹೆಚ್‌ಎಸ್‌ಸಿ ಮ್ಯೂಚುವಲ್ ಫಂಡ್ ನ ವೆಬ್‌ಸೈಟ್‌ನಲ್ಲಿ ಹೂಡಿಕೆದಾರರ ಶಿಕ್ಷಣ ವಿಭಾಗವನ್ನು ಭೇಟಿ ಮಾಡಬಹುದು. ಈ ದಾಖಲೆಯನ್ನು ಭಾರತೀಯ ನ್ಯಾಯವ್ಯಾಪ್ತಿಯಲ್ಲಿ ಮಾತ್ರ ವಿತರಿಸಲು ಉದ್ದೇಶಿಸಲಾಗಿದೆ ಮತ್ತು ಭಾರತದ ಹೊರಗೆ ಅಥವಾ ಎನ್‌ಆರ್‌ಬಿಗಳಿಗೆ ಅಲ್ಲ. ಎಚ್‌ಎಸ್‌ಸಿ ಎಮ್‌ಎಫ್ ಅನ್ನು ಭಾರತದ ಹೊರಗಿನ ಯಾರಾದರೂ ಪ್ರವೇಶಿಸಿದರೆ ಯಾವುದೇ ಉಲ್ಲಂಘನೆಗೆ ಜವಾಬ್ದಾರರಾಗಿರುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ ಅನ್ನು ನೋಡಿ.

**ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಸ್ವೀಮ್ ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.**